



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಗುರುವಾರ, ೦೫, ಜೂನ್, ೨೦೨೫(ಜ್ಯೇಷ್ಠ, ೧೫, ಶಕವರ್ಷ, ೧೯೪೭) BENGALURU, THURSDAY, 05, JUNE, 2025(JYAISTHA, 15, SHAKAVARSHA, 1947)	ನಂ. ೩೩೬ No.336
-----------------------	--	-------------------

## ಕರ್ನಾಟಕ ಸರ್ಕಾರ

ಕಡತ ಸಂಖ್ಯೆ:ನಅಇ 76 ಎಂಎಲ್ಆರ್ 2025(e)

ಕರ್ನಾಟಕ ಸರ್ಕಾರ ಸಚಿವಾಲಯ,

ವಿಕಾಸ ಸೌಧ,

ಬೆಂಗಳೂರು, ದಿನಾಂಕ:04/06/2025.

## ಅಧಿಸೂಚನೆ

ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ಸೆಕ್ಷನ್-3 ರೊಂದಿಗೆ ಓದಿಕೊಂಡಂತೆ ಸೆಕ್ಷನ್-9 & 361 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಘನತೆವೆತ್ತ ಕರ್ನಾಟಕ ರಾಜ್ಯಪಾಲರು ಈ ಕೆಳಗಿನವುಗಳನ್ನು ಗಮನಿಸಿ ಅಂದರೆ:

1. ಅಂಥ ಪ್ರದೇಶದ ಜನಸಂಖ್ಯೆ ಐವತ್ತು ಸಾವಿರಕ್ಕಿಂತ ಕಡಿಮೆಯಿಲ್ಲದ ಹೊರತು;
2. ಅಂಥ ಪ್ರದೇಶದಲ್ಲಿನ ಜನಸಂಖ್ಯೆಯ ಸಾಂದ್ರತೆಯು ಒಂದು ಚದರ ಕಿಲೋ ಮೀಟರ್ ಪ್ರದೇಶಕ್ಕೆ ಒಂದು ಸಾವಿರದ ಐದು ನೂರು ನಿವಾಸಿಗಳಿಗಿಂತ ಕಡಿಮೆಯಿಲ್ಲದ ಹೊರತು;
3. ಹಿಂದಿನ ನಿಕಟಪೂರ್ವ ಜನಗಣತಿಯಲ್ಲಿ ಅಂಥ ಪ್ರದೇಶದಿಂದ ಸ್ಥಳೀಯ ಆಡಳಿತಕ್ಕಾಗಿ ತೆರಿಗೆ ಮತ್ತು ತೆರಿಗೆಯಿಲ್ಲದ ಇತರ ಸಂಪನ್ಮೂಲಗಳಿಂದ ಉತ್ಪಾದಿತವಾದ ರಾಜಸ್ವ ವಾರ್ಷಿಕ ಒಂಭತ್ತು ಲಕ್ಷ ರೂಪಾಯಿಗಳು ಅಥವಾ ವಾರ್ಷಿಕ ತಲಾ ಒಬ್ಬನಿಗೆ ನಲವತ್ತೈದು ರೂಪಾಯಿಗಳ ದರದಂತೆ ಲೆಕ್ಕ ಹಾಕಲಾದ ಮೊತ್ತ ಇವೆರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತಕ್ಕಿಂತ ಕಡಿಮೆಯಿರದ ಹೊರತು;
4. ಅಂಥ ಪ್ರದೇಶದಲ್ಲಿ ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು ಒಟ್ಟು ಉದ್ಯೋಗದ ಶೇಕಡ ಐವತ್ತಕ್ಕಿಂತ ಕಡಿಮೆಯಿಲ್ಲದ ಹೊರತು.

ಶೆಡ್ಯೂಲ್-ಬಿ ಯಲ್ಲಿ ನಿರ್ದಿಷ್ಟಪಡಿಸಲಾದ ಪರಿಮಿತಿಯುಳ್ಳ ಶೆಡ್ಯೂಲ್-ಎ ರಲ್ಲಿನ ಮಂಡ್ಯ ಜಿಲ್ಲೆಯ ಹಾಲಿ ಮದ್ದೂರು ಪುರಸಭೆಯೊಂದಿಗೆ ಚಾಮನಹಳ್ಳಿ ಗ್ರಾಮ ಪಂಚಾಯಿತಿಯ ಚಾಮನಹಳ್ಳಿ, ದೇಶಹಳ್ಳಿ, ಸೋಮನಹಳ್ಳಿ ಗ್ರಾಮ ಪಂಚಾಯಿತಿಯ ರುದ್ರಾಕ್ಷಿಪುರ, ಸೋಮನಹಳ್ಳಿ, ಕೆ.ಕೋಡಿಹಳ್ಳಿ, ಅಗರಲಿಂಗನದೊಡ್ಡಿ, ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯ ಗೆಜ್ಜಲಗೆರೆ ಮತ್ತು ಗೊರವನಹಳ್ಳಿ ಗ್ರಾಮ ಪಂಚಾಯಿತಿಯ ಗೊರವನಹಳ್ಳಿ ಈ 08 ಗ್ರಾಮಗಳನ್ನು ಸೇರ್ಪಡೆಗೊಳಿಸಿ ಈ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಆಡಳಿತಾತ್ಮಕ ದೃಷ್ಟಿಯಿಂದ "ಸಣ್ಣ ನಗರ ಪ್ರದೇಶ" ಎಂದು ಉದ್ಘೋಷಿಸಿ, ಸದರಿ ಸಣ್ಣ ನಗರ ಪ್ರದೇಶವನ್ನು "ಮದ್ದೂರು ನಗರಸಭೆ" ಎಂದು ಸಹ ಪದನಾಮೀಕರಿಸಲು ಹಾಗೂ ಸದರಿ ಸಣ್ಣ ನಗರ ಪ್ರದೇಶಕ್ಕೆ "ನಗರಸಭೆ"ಯನ್ನು ಸ್ಥಾಪಿಸಲು ಉದ್ದೇಶಿಸಿರುತ್ತಾರೆ.

ಈ ಅಧಿಸೂಚನೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಈ ಬಗ್ಗೆ ಯಾವುದೇ ಆಕ್ಷೇಪಣೆ/ಸಲಹೆಗಳನ್ನು ಸಲ್ಲಿಸಲು ಇಚ್ಛಿಸುವ ಎಲ್ಲಾ ವ್ಯಕ್ತಿಗಳು ಅದನ್ನು ಲಿಖಿತದಲ್ಲಿ ಕಾರಣಸಹಿತವಾಗಿ ಸದರಿ ಅಧಿಸೂಚನೆಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, 9ನೇ ಮಹಡಿ, ವಿ.ವಿ.ಗೋಪುರ, ಬೆಂಗಳೂರು ಇವರಿಗೆ ಸಲ್ಲಿಸಬೇಕೆಂದು ಹಾಗೂ ಅಧಿಸೂಚನೆಯನ್ನು ಸದರಿ ಅವಧಿಯ ತರುವಾಯ ನಿಗದಿತ ಸಮಯದಲ್ಲಿ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ  
ಮತ್ತು ಅವರ ಹೆಸರಿನಲ್ಲಿ,

(ಟಿ ಮಂಜುನಾಥ)  
ಸರ್ಕಾರದ ಅಧೀನ ಕಾರ್ಯದರ್ಶಿ,  
ನಗರಾಭಿವೃದ್ಧಿ ಇಲಾಖೆ

ಸಂಖ್ಯೆ:ನಅಇ 76 ಎಂಎಲ್‌ಆರ್ 2025(e).

ಶೆಡ್ಯೂಲ್-ಎ

ಜಿಲ್ಲೆ	ಮೇಲ್ವರ್ಗೀಕರಿಸಲಾಗುವ ಸ್ಥಳೀಯ ಸಂಸ್ಥೆ ಹೆಸರು	ಸೇರ್ಪಡೆಗೊಳಿಸಲು ಉದ್ದೇಶಿಸಿರುವ ಪ್ರದೇಶಗಳ ವಿವರ	ಒಟ್ಟು ಪ್ರದೇಶ
ಮಂಡ್ಯ	ಮದ್ದೂರು ಪುರಸಭೆ	(1) ಹಾಲಿ ಮದ್ದೂರು ಪುರಸಭೆ, ಚಾಮನಹಳ್ಳಿ ಗ್ರಾಮ ಪಂಚಾಯಿತಿ: (2) ಚಾಮನಹಳ್ಳಿ, (3) ದೇಶಹಳ್ಳಿ, ಸೋಮನಹಳ್ಳಿ ಗ್ರಾಮ ಪಂಚಾಯಿತಿ: (4) ರುದ್ರಾಕ್ಷಿಪುರ, (5) ಸೋಮನಹಳ್ಳಿ, (6) ಕೆ.ಕೋಡಿಹಳ್ಳಿ, (7) ಅಗರಲಿಂಗನದೊಡ್ಡಿ, ಗೆಜ್ಜಲಗೆರೆ ಗ್ರಾಮ ಪಂಚಾಯಿತಿ: (8) ಗೆಜ್ಜಲಗೆರೆ, ಗೊರವನಹಳ್ಳಿ ಗ್ರಾಮ ಪಂಚಾಯಿತಿ: (9) ಗೊರವನಹಳ್ಳಿ.	35.58 ಚದರ ಕಿಲೋ ಮೀಟರ್

ಷೆಡ್ಯೂಲ್-ಬಿ

ಪೂರ್ವಕ್ಕೆ: ರುದ್ರಾಕ್ಷಿಪುರ ಗ್ರಾಮದ ಸರ್ವೆ ನಂಬರ್.100, 101, 111, 110, 109, 108, 107, 106, 103, 105, 44, 81, 84, 85, 86, 87, 88, 89, 90, 32, 31, 30 ಸೋಮನಹಳ್ಳಿ ಸರ್ವೆ ನಂಬರ್ 28, 27, 26, 25, 21, 20, 185, 184, 183, 182, 181, 180

ಪಶ್ಚಿಮಕ್ಕೆ: ಗೆಜ್ಜಲಗೆರೆ ಸರ್ವೆ ನಂಬರ್ 64, 61, 60, 59, 56, 37, 36, 34, 32, 31, 275, 274, 172

ಉತ್ತರಕ್ಕೆ: ಚಾಮನಹಳ್ಳಿ ಸರ್ವೆ ನಂಬರ್ 680, 630, 679, 178, 141, 140, 136, 137, 135, 103, 639ಮ, 638

ದಕ್ಷಿಣಕ್ಕೆ: ಗೊರವನಹಳ್ಳಿ ಸರ್ವೆ ನಂಬರ್ 188, 169, 170, 171, 187, 172, 173, 17, 176, 13, 11, 165, 164, 163, 223, 159, 201, 221, 212, 211, ಗೆಜ್ಜಲಗೆರೆ ಸರ್ವೆ ನಂಬರ್ 209, 210, 213, 216, 217, 229, 229, 251, 256, 257, 258, 260, 261, 338, 262, 266, 267, 268, 269.

---

**GOVERNMENT OF KARNATAKA****No.UDD 76 MLR 2025(e).**

Karnataka Government Secretariat,  
Vikasa Soudha,  
Bengaluru, **dated 04/06/2025.**

**NOTIFICATION**

In exercise of the powers conferred by the Section-3 read with Section-9 and 361 of the Karnataka Municipalities Act, 1964, the Town Municipal Area of Maddur of Mandya District including Chamanahalli and Deshahalli of Chamanahalli Gram panchayat, Rudrakshipura, Somanahalli, K.Kodihalli and Agaralinganadoddi of Somanahalli Gram Panchayat, Gejjalagere of Gejjalagere Gram Panchayat and Goravanahalli of Goravanahalli Gram Panchayat is proposed to be notified as the “Smaller Urban Area” as mentioned in the Schedule “A” along with boundaries mentioned in the Schedule “B” and further to be declared as the “City Municipal Council of Maddur” and constitute the City Municipal Council to the said smaller urban area with effect from the date of publishing this Notification in the Official Gazette by His Excellency, the Governor of Karnataka for the purpose of administration having regard to:

- i. The population of such area is not less than fifty thousand;
- ii. The density of population in such area is not less than one thousand five hundred inhabitants to one square kilo meter of area;
- iii. The revenue generated for local administration from such area from tax and non-tax sources in the year of the last preceding census is not less than rupees nine lakhs per annum or a sum calculated at the rate of rupees forty-five per capita per annum, whichever is higher;
- iv. The percentage of employment in non-agricultural activities is not less than fifty per cent of the total employment.

The notification is hereby published for the information of the Public. All the persons, who would like to file any objection/suggestion to this Notification are hereby required to submit the same with reasons in writing to the Director, Directorate of Municipal Administration, 9<sup>th</sup> Floor, V.V.Tower, Bengaluru within 30 days from publication of this Notification in the Official Gazette. Further, Notification will be taken up for final consideration after the mentioned period of 30 days.

By Order and in the name of the  
Governor of Karnataka,

**(T Manjunath)**  
Under Secretary to Government,  
Urban Development Department

**No.UDD 76 MLR 2025(e)**

**Schedule-A**

<b>District</b>	<b>Name of the ULB being upgraded</b>	<b>Areas to be included</b>	<b>Total Area</b>
Mandya	Maddur Town Municipal Council	(1) Areas of Existing Maddur Town Municipal Council Chamanahalli Gram panchayat: (2) Chamanahalli and (3) Deshahalli Somanahalli Gram Panchayat: (4) Rudrakshipura, (5) Somanahalli, (6) K.Kodihalli and (7) Agaralinganadoddi Gejjalagere Gram Panchayat: (8) Gejjalagere Goravanahalli Gram Panchayat: (9) Goravanahalli	35.58 Square Kilo Meters

**Schedule-B**

**East:** RudrakshiPur' Survey No.100, 101, 111, 110, 109, 108, 107, 106, 103, 105, 44, 81, 84, 85, 86, 87, 88, 89, 90, 32, 31, 30, Somanahalli Survey No.28, 27, 26, 25, 21, 20, 185, 184, 183, 182, 181, 180

**West:** Gejjalagere Survey No.64, 61, 60, 59, 56, 37, 36, 34, 32, 31, 275, 274, 172

**North:** Chamanahalli Survey No.680, 630, 679, 178, 141, 140, 136, 137, 135, 103, 639M, 638

**South:** Goravanahalli Survey No.188, 169, 170, 171, 187, 172, 173, 17, 176, 13, 11, 165, 164, 163, 223, 159, 201, 221, 212, 211, Gejjalagere Survey No.209, 210, 213, 216, 217, 229, 229, 251, 256, 257, 258, 260, 261, 338, 262, 266, 267, 268, 269.